



**ಕೇರಳ ಸರ್ಕಾರ**

ಕಾನೂನು (ಶಾಸನ ರಚನೆ-ಎಚ್) ಇಲಾಖೆ

**ಅಧಿಸೂಚನೆ**

ನಂ. 24930/ಲೆ. ಎಚ್1/2015/ಕಾನೂನು. ತಿರುವನಂತಪುರ, 2016 ಜನವರಿ 27,  
1191 ಮಕರ 13/  
1937 ಮಾಘ 7.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿಸಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದಂತಹ ಮಸೂದೆಗೆ 2016 ಜನವರಿ 27ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

**ಡಿ. ಸಾಜು,**

ಕಾನೂನು ಖಾತೆ ವಿಶೇಷ ಕಾರ್ಯದರ್ಶಿ.

## 2016ರ 4ನೇ ಅಧಿನಿಯಮ

## 2015ರ ಅನಿವಾಸಿ ಕೇರಳೀಯರ ಕಲ್ಯಾಣ (ತಿದ್ದುಪಡಿ) ಅಧಿನಿಯಮ

2008ರ ಅನಿವಾಸಿ ಕೇರಳೀಯರ ಕಲ್ಯಾಣ ಅಧಿನಿಯಮವನ್ನು ತಿದ್ದುಪಡಿಮಾಡುವುದಕ್ಕಿರುವ ಒಂದು ಅಧಿನಿಯಮ.

ಪೀಠಿಕೆ.— 2008ರ ಅನಿವಾಸಿ ಕೇರಳೀಯರ ಕಲ್ಯಾಣ ಅಧಿನಿಯಮವನ್ನು ಇನ್ನು ಮುಂದಿನ ಅವಶ್ಯಕತೆಗಳಿಗಾಗಿ ತಿದ್ದುಪಡಿಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಈ ಕೆಳಗಿನ ಪ್ರಕಾರ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2015ರ ಅನಿವಾಸಿ ಕೇರಳೀಯರ ಕಲ್ಯಾಣ (ತಿದ್ದುಪಡಿ) ಅಧಿನಿಯಮ ಎಂದು ಕರೆಯಬಹುದು.

(2) ಇದು 2009 ಫೆಬ್ರವರಿ 24ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬರುವುದಾಗಿ ಭಾವಿಸತಕ್ಕದ್ದು.

2. 3ನೇ ವಿಭಾಗದ ತಿದ್ದುಪಡಿ.—2008ರ ಅನಿವಾಸಿ ಕೇರಳೀಯರ ಕಲ್ಯಾಣ ಅಧಿನಿಯಮದ (2009ರ 10) ಇನ್ನು ಮುಂದೆ ಪ್ರಧಾನ ಅಧಿನಿಯಮ ಎಂದು ಉಲ್ಲೇಖಿಸಲ್ಪಡುವುದು), 3ನೇ ವಿಭಾಗದಲ್ಲಿ (4)ನೇ ಉಪ-ವಿಭಾಗದಲ್ಲಿ, (ಎ) ಖಂಡದ ನಂತರ, ಇನ್ನು ಮುಂದಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಎ) ಐವತ್ತೈದು ವಯಸ್ಸು ಪೂರ್ತಿಯಾಗಿರುವ ಆದರೆ ಅರುವತ್ತು ವಯಸ್ಸು ಪೂರ್ತಿಯಾಗುವುದಕ್ಕೆ ಮುಂಚಿತವಾಗಿ ನಿಧಿಯಲ್ಲಿ ಸದಸ್ಯನಾಗಿರುವ ಹಾಗೂ ಐದು ವರ್ಷಕ್ಕಿಂತ ಕಡಿಮೆಯಲ್ಲದೆ ಅಂಶದಾಯವನ್ನು ಪಾವತಿಸಿರುವ ಸದಸ್ಯರಿಗೆ ಹಾಗೂ ಕಲ್ಪಿತ ಸದಸ್ಯರುಗಳಿಗೆ ಪಿಂಚಣಿಯನ್ನು ನೀಡುವುದಕ್ಕೆ”;

3. 6ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 6ನೇ ವಿಭಾಗದಲ್ಲಿ,—

(i) (1)ನೇ ಉಪ-ವಿಭಾಗದಲ್ಲಿ, “55 ವಯಸ್ಸು” ಎಂಬ ಸಂಖ್ಯೆಯ ಹಾಗೂ ಪದದ ಬದಲು “ಅರುವತ್ತು ವಯಸ್ಸು” ಎಂಬ ಪದಗಳನ್ನು ಸೇರಿಸತಕ್ಕದ್ದು;

(ii) (2)ನೇ ಉಪ-ವಿಭಾಗದಲ್ಲಿ, “55 ವಯಸ್ಸು” ಎಂಬ ಸಂಖ್ಯೆಯ ಹಾಗೂ ಪದದ ಬದಲು “ಅರುವತ್ತು ವಯಸ್ಸು” ಎಂಬ ಪದಗಳನ್ನು ಸೇರಿಸತಕ್ಕದ್ದು;

(iii) (7)ನೇ ಉಪ-ವಿಭಾಗದ ನಂತರ, ಇನ್ನು ಹೇಳುವ ಉಪವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(8) ಒಬ್ಬ ಸದಸ್ಯನ ಸದಸ್ಯತ್ವದ ಕಾಲಾವಧಿಯು ಕಲ್ಯಾಣ ಯೋಜನೆಯಲ್ಲಿ ಸದಸ್ಯನಾಗುವ ದಿನಾಂಕದಿಂದ ಅರುವತ್ತು ವಯಸ್ಸಿನ ವರೆಗೋ ಹಿಂಚಣಿ ಅರ್ಹತೆ ಪಡೆಯುವ ದಿನಾಂಕದ ವರೆಗೋ ಯಾವುದು ಅನಂತರ ಬರುವುದು ಅದರ ವರೆಗೆಯಾಗಿರುವುದು.”.

4. 8ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 8ನೇ ವಿಭಾಗದಲ್ಲಿ, (1)ನೇ ಉಪ-ವಿಭಾಗದಲ್ಲಿ “ಐವತ್ತೈದು ವಯಸ್ಸು” ಎಂಬ ಪದಗಳ ಬದಲು “ಅರುವತ್ತು ವಯಸ್ಸು” ಎಂಬ ಪದಗಳನ್ನು ಸೇರಿಸತಕ್ಕದ್ದು.

5. ಸಿಂಧುತ್ವ.—ಪ್ರಧಾನ ಅಧಿನಿಯಮದಲ್ಲೂ ಅದರ ಕೆಳಗೆ ರಚಿಸಿದ ನಿಯಮಗಳಲ್ಲೂ ಯೋಜನೆಯಲ್ಲೂ ಏನೇ ಒಳಗೊಂಡಿದ್ದರೂ, 2009 ಫೆಬ್ರವರಿ 24ನೇ ದಿನಾಂಕದಿಂದ ಈ ಅಧಿನಿಯಮವನ್ನು ಗಜೆಟಿನಲ್ಲಿ ಪ್ರಕಟಿಸಿದ ದಿನಾಂಕದವರೆಗಿನ ಕಾಲಾವಧಿಯಲ್ಲಿ, ಐವತ್ತೈದು ವಯಸ್ಸು ಪೂರ್ತಿಯಾಗಿರುವ ಆದರೆ ಅರುವತ್ತು ವಯಸ್ಸು ಪೂರ್ತಿಯಾಗುವುದಕ್ಕೆ ಮುಂಚಿತವಾಗಿ ನಿಧಿಯಲ್ಲಿ ಸದಸ್ಯನಾಗಲು ಅರ್ಜಿ ನೀಡಿರುವಂತಹ ಯಾವುದೇ ವ್ಯಕ್ತಿಗೆ ಸದಸ್ಯತ್ವವನ್ನು ನೀಡುವ ಹಾಗೂ ಆ ರೀತಿ ಸೌಲಭ್ಯಗಳನ್ನು ನೀಡಿರುವಂತಹ ಸಂಬಂಧಪಟ್ಟ ಎಲ್ಲಾ ಕ್ರಮಗಳೂ, ಆ ರೀತಿ ನೀಡಿರುವ ಸದಸ್ಯತ್ವ ಹಾಗೂ ಸೌಲಭ್ಯಗಳು, ಈ ಅಧಿನಿಯಮದ ಪ್ರಕಾರ ತಿದ್ದುಪಡಿ ಮಾಡಲ್ಪಟ್ಟ ಮುಖ್ಯ ಅಧಿನಿಯಮದ ಕೆಳಗೆ ಸಿಂಧುತ್ವದಿಂದ ನೀಡಿರುವುದಾಗಿಯೂ ಕೈಗೊಂಡಿರುವುದಾಗಿಯೂ ಭಾವಿಸತಕ್ಕದ್ದು ಹಾಗೂ ಅದಕ್ಕೆ ಸಂಬಂಧಿಸಿ ಕೈಗೊಂಡ ಯಾವುದೇ ಕ್ರಮವನ್ನು ಯಾವೊಂದು ನ್ಯಾಯಾಲಯದಲ್ಲಿ ಅಥವಾ ಇತರ ಪ್ರಾಧಿಕಾರದಲ್ಲಿ ಪ್ರಶ್ನಿಸತಕ್ಕದ್ದಲ್ಲ.